



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ- ೩ Part- III	ಬೆಂಗಳೂರು, ಮಂಗಳವಾರ, ೦೨, ನವೆಂಬರ್, ೨೦೨೧(ಕಾರ್ತಿಕ, ೧೧, ಶಕವರ್ಷ, ೧೯೪೩) BENGALURU, TUESDAY, 02, NOVEMBER, 2021(KARTHIKA, 11, SHAKAVARSHA, 1943)	ನಂ.೮೫೪ No. 854
---------------------	--	-------------------

## ಕರ್ನಾಟಕ ಸರ್ಕಾರ

ಸಂಖ್ಯೆ: ಸಿಐ 127 ಎಸ್.ಪಿ.ಕೊ. (ಇ) 2021

ಕರ್ನಾಟಕ ಸರ್ಕಾರ ಸಚಿವಾಲಯ

ವಿಕಾಸಸೌಧ,

ಬೆಂಗಳೂರು, ದಿನಾಂಕ: 02.11.2021

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ 28(4) ರಡಿ ಅಧಿಸೂಚನೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಕಲಂ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ದಿನಾಂಕ: 26.08.2021 ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 127 ಎಸ್.ಪಿ.ಕೊ. (ಇ) 2021, ಬೆಂಗಳೂರು ದಿನಾಂಕ: 26.08.2021 ರ ಪ್ರಕಾರ ಸರ್ಕಾರದ ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ವತ್ತುಗಳ ಪ್ರದೇಶವನ್ನು ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತದ ರೀಚ್-6ರಲ್ಲಿ ಕಂಟೋನ್ಮೆಂಟ್ ನಿಲ್ದಾಣದಿಂದ ನಾಗವಾರದವರೆಗೆ ಸುರಂಗ ಮಾರ್ಗದ ನಿಲ್ದಾಣಗಳ ನಿರ್ಮಾಣ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ಕಲಂ 28(3) ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ 28(4) ರ (1966 ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಕ್ರ. ಸಂ	ಖಾತೆದಾರರ ಹೆಸರು	ಅನುಭವದಾರರ ಹೆಸರು	ಗುರುತಿನ ಸಂಖ್ಯೆ (Identification No)	ಎಲ್‌ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
ಗ್ರಾಮದ ಹೆಸರು : ನಾಗವಾರ			ಹೋಬಳಿ : ಕಸಬಾ			ತಾಲ್ಲೂಕು : ಬೆಂಗಳೂರು ಉತ್ತರ			ಜಿಲ್ಲೆ : ಬೆಂಗಳೂರು ನಗರ		
1.	ನೈಮುನ್ನಿಸಾ ಅಲಿಯಾಸ್ ಮುಬಿನಾ ಬೇಗಂ	ಕೆ.ಜಿ.ಎಫ್ ದಮ್ ಬಿರಿಯಾನಿ, 7 ಸ್ಟಾರ್ ಟೀ ಹೌಸ್, ಕೋಲ್ಕತ್ತಾ ಫೇಮಸ್ ಕಾಟಿ ರೋಲ್ ಮತ್ಸ್ಯ ಲೋಕ	NG-R6-UG-P-61A	135/1	ಖಾತಾ 738/ಎ	54.85	ಸರಸ್ವತಿ ರವರ ಸ್ವತ್ತು	ರಸ್ತೆ	ಕಾಮನ್ ಪ್ಯಾಸೇಜ್	ಇದೇ ಸ್ವತ್ತಿನ ಉಳಿಕೆ	ಕಟ್ಟಡ (ಆರ್.ಸಿ.ಸಿ. ಜಿ.ಎಫ್)

1	2	3	4	5	6	7	8				9
ಗ್ರಾಮದ ಹೆಸರು : ಹೆಣ್ಣೂರು			ಹೋಬಳಿ : ಕಸಬಾ			ತಾಲ್ಲೂಕು : ಬೆಂಗಳೂರು ಉತ್ತರ				ಜಿಲ್ಲೆ : ಬೆಂಗಳೂರು ನಗರ	
2.	ಕೆ. ಆನಂದ್ ಬಿನ್ ಕೃಷ್ಣಪ್ಪ	ಕೆ. ಆನಂದ್ ಬಿನ್ ಕೃಷ್ಣಪ್ಪ	NG-R6-UG-P-61A	81/1	658	102.25	ಆನಂದ್ ರವರ ಉಳಿಕೆ ಸ್ವತ್ತು	ಬಿ.ಎಂ.ಆರ್. ಸಿ.ಎಲ್ ಗೆ ಭೂಸ್ವಾಧೀನವಾಗಿರುವ ಪ್ರದೇಶ	ಬಿ.ಎಂ.ಆರ್. ಸಿ.ಎಲ್ ಗೆ ಭೂಸ್ವಾಧೀನವಾಗಿರುವ ಪ್ರದೇಶ	ಬಿ.ಎಂ.ಆರ್. ಸಿ.ಎಲ್ ಗೆ ಭೂಸ್ವಾಧೀನವಾಗಿರುವ ಪ್ರದೇಶ	ಖಾಲಿ ಜಾಗ
ಒಟ್ಟು						157.10					

-: ಘೋಷ್ವಾರೆ :-

ಕ್ರ.ಸಂ	ಗ್ರಾಮ	ವಿಸ್ತೀರ್ಣ (ಚ.ಮೀ.)
1	ನಾಗವಾರ	54.85
2	ಹೆಣ್ಣೂರು	102.25
	ಒಟ್ಟು	157.10

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

(ಎನ್. ಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)  
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ